





4.1.1. ಇಲ್ಲಿ ಕೆಲವು ಚಿತ್ರಗಳನ್ನು ಕೊಡಲಾಗಿದೆ. ಕೆಳಗಿನ ಅಂಶಗಳ ಆಧಾರದಿಂದ ಪ್ರತಿಯೊಂದನ್ನು ವರ್ಗೀಕರಿಸಿ.


(a) ಸರಳ ವರ್ಕರೇಖೆ. (b) ಸರಳ ಆವೃತ ವರ್ಕರೇಖೆ (c) ಬಹುಭುಜ (d) ಬಹಿವರ್ಕ ಬಹುಭುಜ (e) ಅಂತರ್ವರ್ಕ ಬಹುಭುಜ

	ಸರಳ ವರ್ಕರೇಖೆ. ಸರಳ ಆವೃತ ವರ್ಕರೇಖೆ ಬಹುಭುಜ ಅಂತರ್ವರ್ಕ ಬಹುಭುಜ		ಸರಳ ವರ್ಕರೇಖೆ. ಸರಳ ಆವೃತ ವರ್ಕರೇಖೆ
	ಸರಳ ವರ್ಕರೇಖೆ. ಸರಳ ಆವೃತ ವರ್ಕರೇಖೆ ಬಹುಭುಜ ಬಹಿವರ್ಕ ಬಹುಭುಜ		ಸರಳ ವರ್ಕರೇಖೆ. ಸರಳ ಆವೃತ ವರ್ಕರೇಖೆ
			ಸರಳ ವರ್ಕರೇಖೆ. ಸರಳ ಆವೃತ ವರ್ಕರೇಖೆ
			





4.1.2. ಕೆಳಗಿನ ಪ್ರತಿಯೊಂದು ಎಷ್ಟು ಕಣಗಳನ್ನು ಹೊಂದಿದೆ?

(a) ಒಂದು ಬಹಿವರ್ಕ ಚತುಭುಜ = **2** (b) ಒಂದು ನಿಯಮಿತ ಷಟ್ಪಂಜ = **9** (c) ಒಂದು ತ್ರಿಭುಜ = **0**

4.1.3. ಒಂದು ಬಹಿರ್ವರ್ಕು ಚತುಭುಜದ ಒಳಕೋನಗಳ ಅಳತೆಗಳ ಮೊತ್ತವೆಷ್ಟು? ಚತುಭುಜವು ಬಹಿರ್ವರ್ಕವಾಗಿಲ್ಲದಿದ್ದರೂ ಈ ಗುಣಲಕ್ಷಣವು ನಿಜವಾಗುವುದೇ?

 ಬಹಿರ್ವರ್ಕ ಚತುಭುಜ	 ಅಂತರ್ವರ್ಕ ಚತುಭುಜ
ಬಹಿರ್ವರ್ಕ ಚತುಭುಜದ ಎಲ್ಲಾ ಒಳಕೋನಗಳ ಮೊತ್ತ $=360^\circ$ . ಚತುಭುಜವು ಅಂತರ್ವರ್ಕವಾಗಿದ್ದರೂ ಎಲ್ಲಾ ಒಳಕೋನಗಳ ಮೊತ್ತ $=360^\circ$ . ವಿವರಗಳಿಗೆ “ಮಾಡಿ ನೋಡಿ” ಯಲ್ಲಿನ ಪ್ರಶ್ನೆ 4 ನೋಡಿ.	

4.1.4. ಕೆಂಟಿರುವ ಕೋಣಕವನ್ನು ಪರಿಶೀಲಿಸಿ. (ಪ್ರತಿಯೊಂದು ಚಿತ್ರವನ್ನು ತ್ರಿಭುಜಗಳನ್ನಾಗಿ ವಿಭಾಗಿಸಿದೆ. ಅದರಿಂದ ಒಳಕೋನಗಳ ಮೊತ್ತವನ್ನು ನಿರೂಪಿಸಿ.)





ಆಕೃತಿ				
ಬಾಹು	3	4	5	6
ಕೋನಗಳ ಮೊತ್ತ	$1 \times 180^\circ$	$2 \times 180^\circ = (4-2) \times 180^\circ$	$3 \times 180^\circ = (5-2) \times 180^\circ$	$4 \times 180^\circ = (6-2) \times 180^\circ$

ಕೆಳಗೆ ಕೆಂಟಿರುವ ಸಂಖ್ಯೆಯ ಬಾಹುಗಳನ್ನು ಹೊಂದಿರುವ ಬಹಿರ್ವರ್ಕ ಬಹುಭುಜಗಳ ಒಳಕೋನಗಳ ಮೊತ್ತದ ಬಗ್ಗೆ ಏನು ಹೇಳುವಿರಿ?

ಬಾಹುಗಳ ಸಂಖ್ಯೆ $\rightarrow$	(a) 7	(b) 8	(c) 10	(d) n
ಬಹುಭುಜಗಳ ಒಳಕೋನಗಳ ಮೊತ್ತ $=$	$(7-2) \times 180^\circ$ $=5 \times 180^\circ = 900^\circ$	$(8-2) \times 180^\circ$ $=6 \times 180^\circ = 1080^\circ$	$(10-2) \times 180^\circ$ $=9 \times 180^\circ = 1440^\circ$	$(n-2) \times 180^\circ$


- 4.1.5. ನಿಯಮಿತ ಬಹುಭುಜ ಎಂದರೆನು? ಈ ಕೆಳಗಿನ ಬಾಹುಗಳನ್ನು ಹೊಂದಿರುವ ನಿಯಮಿತ ಬಹುಭುಜಗಳನ್ನು ಹೆಸರಿಸಿ  
ಯಾವುದೇ ಬಹುಭುಜದ ಎಲ್ಲಾ ಬಾಹುಗಳು ಮತ್ತು ಕೋನಗಳು ಸಮವಿಧಿರೆ ಅದನ್ನು ನಿಯಮಿತ ಬಹುಭುಜ ಎಂದು ಕರೆಯುತ್ತೇವೆ  
(a) 3 ಬಾಹುಗಳು ಅಥ ಸಮಬಾಹು ತ್ರಿಭುಜ (b) 4 ಬಾಹುಗಳು ಅಥ ಚೌಕ (c) 6 ಬಾಹುಗಳು ಅಥ ನಿಯಮಿತ ಷಟ್ಪಢಿ.

- 4.1.6. ಕೆಳಗಿನ ಆಕೃತಿಗಳಲ್ಲಿ x ನ ಬೆಲೆಗಳನ್ನು ಕಂಡುಹಿಡಿಯಿರಿ.

	<p>ಚತುಭುಜದ ಒಳಕೋನಗಳ ಮೊತ್ತ = <math>360^\circ</math>  <math>x + 50^\circ + 130^\circ + 120^\circ = 360^\circ</math>  <math>\Rightarrow x + 300^\circ = 360^\circ</math>  <math>\therefore x = 360^\circ - 300^\circ = 60^\circ</math></p>
	<p>ಸರಳ ರೇಖೆಯ ಮೇಲಿನ ಕೋನಗಳ ಮೊತ್ತ = <math>180^\circ</math> ಆಗಿರುವುದರಿಂದ  <math>a = 180^\circ - 90^\circ = 90^\circ</math>      ಚತುಭುಜದ ಒಳಕೋನಗಳ ಮೊತ್ತ = <math>360^\circ</math>  <math>x + 70^\circ + 60^\circ + 90^\circ = 360^\circ</math>  <math>\Rightarrow x + 220^\circ = 360^\circ</math>  <math>\therefore x = 360^\circ - 220^\circ = 140^\circ</math></p>
	<p>ಸರಳ ರೇಖೆಯ ಮೇಲಿನ ಕೋನಗಳ ಮೊತ್ತ = <math>180^\circ</math> ಆಗಿರುವುದರಿಂದ  <math>a = 180^\circ - 70^\circ = 110^\circ</math> ಮತ್ತು <math>b = 180^\circ - 60^\circ = 120^\circ</math>      ಆಕೃತಿಯು ಪಂಚಭುಜವಾಗಿರುವುದರಿಂದ ಒಳಕೋನಗಳ ಮೊತ್ತ = <math>(5-2) \times 180^\circ = 540^\circ</math>  <math>a + x + 30^\circ + x + b = 540^\circ</math>  <math>\Rightarrow 110^\circ + x + 30^\circ + x + 120^\circ = 540^\circ</math>  <math>\Rightarrow 2x + 260^\circ = 540^\circ</math>  <math>\therefore 2x = 540^\circ - 260^\circ = 280^\circ \therefore x = 140^\circ</math></p>
	<p>ಆಕೃತಿಯು ಪಂಚಭುಜವಾಗಿರುವುದರಿಂದ ಒಳಕೋನಗಳ ಮೊತ್ತ = <math>(5-2) \times 180^\circ = 540^\circ</math>      ಅಥ ನಿಯಮಿತವೂ (ಎಲ್ಲಾ ಭುಜಗಳು ಸಮ) ಆಗಿರುವುದರಿಂದ ಎಲ್ಲಾ ಒಳಕೋನಗಳು ಸಮ.  <math>x + x + x + x + x = 5x = 540^\circ</math>  <math>\therefore x = \frac{540}{5} = 108^\circ</math></p>

4.1.7.

$x+y+z$  ಕೆಂಡುಹಿಡಿಯಿರಿ.



ಸರಳ ರೇಖೆಯಲ್ಲಿನ ಕೋನಗಳ ಮೊತ್ತ =  $180^\circ$  ಆಗಿರುವುದರಿಂದ

$$x = 180^\circ - 90^\circ = 90^\circ \text{ ಮತ್ತು } z = 180^\circ - 30^\circ = 150^\circ$$


ತ್ರಿಕೋನದ ಎಲ್ಲಾ ಒಳಕೋನಗಳ ಮೊತ್ತ =  $180^\circ$  ಆಗಿರುವುದರಿಂದ

$$\begin{aligned} a + 90^\circ + 30^\circ &= 180^\circ \\ \Rightarrow a &= 180^\circ - 120^\circ = 60^\circ \end{aligned}$$

ಸರಳ ರೇಖೆಯಲ್ಲಿನ ಕೋನಗಳ ಮೊತ್ತ =  $180^\circ$  ಆಗಿರುವುದರಿಂದ  $y = 180^\circ - a = 180^\circ - 60^\circ = 120^\circ$

$$x + y + z = 90^\circ + 120^\circ + 150^\circ = 360^\circ$$

$x+y+z+w$  ಕೆಂಡುಹಿಡಿಯಿರಿ.



ಚತುರ್ಭುಜದ ಒಳಕೋನಗಳ ಮೊತ್ತ =  $360^\circ$

$$a + 60 + 80 + 120 = 360^\circ$$

$$a + 260^\circ = 360^\circ$$

$$a = 360^\circ - 260^\circ = 100^\circ$$

ಸರಳ ರೇಖೆಯಲ್ಲಿನ ಕೋನಗಳ ಮೊತ್ತ =  $180^\circ$  ಆಗಿರುವುದರಿಂದ

$$x = 180^\circ - 120^\circ = 60^\circ ; y = 180^\circ - 80^\circ = 100^\circ ; z = 180^\circ - 60^\circ = 120^\circ$$

$$w = 180^\circ - a = 180^\circ - 100^\circ = 80^\circ$$

$$x + y + z + w = 60^\circ + 100^\circ + 120^\circ + 80^\circ = 360^\circ$$